



Utkarsh Small Finance Bank

Deposit Slip / जमा पर्ची/ ಠೇವಣಿ ಚೀಟಿ
(Customer Copy / ग्राहक प्रति)/ಗ್ರಾಹಕ ನಕಲು

Date / दिनांक :/ दिनांक

D	D
---	---

M	M
---	---

Y	Y	Y	Y
---	---	---	---

Account Number / खाता संख्या / ಖಾತೆ ಸಂಖ್ಯೆ

[illegible]

Credit Card Number / ಕ್ರೆಡಿಟ್ ಕಾರ್ಡ್ ಸಂಖ್ಯಾ / ಕ್ರೆಡಿಟ್ ಕಾರ್ಡ್ ಸಂಖ್ಯೆ

--	--	--	--

Name / नाम / ಹೆಸರು.

Cash/Cheque Details/ रोकड़/चेकॉ का विवरण / ನಗದು/ಚೆಕ್ ವಿವರಗಳು	Cheque No./ चेक नं./ ಚೆಕ್ ನಂ.	Rupees/ रुपये / ರೂಪಾಯಿಗಳು
	Total Rs./ कुल राशि / ಒಟ್ಟು ರೂ	
Rupees (in words):/ रुपये (शब्दों में) / ರೂಪಾಯಿಗಳು (ಪದಗಳಲ್ಲಿ) _____		

Depositor's Signature / जमाकर्ता के हस्ताक्षर
/ ರೇವಣಿದಾರರ ಸಹಿ

Teller's Signature / खजांची के हस्ताक्षर
/ టేలర్ సహి



Utkarsh Small Finance Bank

- ☐ Transfer/ ಹಸ್ತಾಂತರಣ/ ಮಾರ್ಗವಣಿ
- ☐ Cash / ನಗದು / ನಗದು
- ☐ Local Cheque / ಸ್ಥಾನೀಯ ಷೆಕ್ / ಸ್ಥಳೀಯ ಚೆಕ್
- ☐ Outstation Cheque / ವಾಹಾ ಷೆಕ್ / ಹೊರ ಸ್ಥಳದ ಚೆಕ್
- ☐ Credit Card Payment / ಕ್ರೆಡಿಟ್ ಕಾರ್ಡ್ ಮುಗಾತಾನ / ಕ್ರೆಡಿಟ್ ಕಾರ್ಡ್ ಪಾವತಿ

• For NRO Account / NRO खाते के लिए/ ಎನ್‌ಆರ್‌ಡಿ ಖಾತೆಗಾಗಿ

- ☐ Dividend/Interest warrant / डिविडेंड (तामांश) / ब्याज वारंट / ಲಾಭಾಂಶ / ಬಡ್ಡಿ ವಾರಂಟ್
☐ Rent / Pension / Sale proceeds of Assets /
 किराया / पेंशन / संपत्तियों की बिक्री से आय
 ಆಸೆಗಳ ಬಾಡಿಗೆ / ಪೆಂಷನ್ / ಮಾರಾಟದ ಸಮಾಧಾನ

Deposit Slip / जमा पर्ची/
 ಠೇವಣಿ ಚೀಟಿ
 (Bank Copy / बैंक प्रति)/
 ಬ್ಯಾಂಕ್ ನಕಲು

Date / दिनांक :/ दिनांक

DD MM YYYY

Contact No./ ಸಂಪರ್ಕ ನಂ./ ಸಂಪರ್ಕ ಸಂಖ್ಯೆ.

[illegible]

PAN No.*/पैन नं.*/ಪ್ಯಾನ್ ಸಂಖ್ಯೆ*

[illegible]

Name/नाम : / ಹೆಸರು

Account Number/ खाता संख्या/ ಖಾತೆ ಸಂಖ್ಯೆ

[illegible]

Credit Card Number/ ಕ್ರೆಡಿಟ್ ಕಾರ್ಡ್ ಸಂಖ್ಯಾ/ ಕ್ರೆಡಿಟ್ ಕಾರ್ಡ್ ಸಂಖ್ಯೆ

--	--	--	--

Cheque Details/ चेक का विवरण/ ಚೆಕ್ ವಿವರಗಳು

Bank & Branch/ ಬೆಂಕ್ ಆನ್ ಶಾಖಾ/ ಬ್ಯಾಂಕ್ ಮತ್ತು ಶಾಖೆ	City/ ಸಹರ/ ನಗರ	Cheque No./ ಚೆಕ್ ನಂ./ ಚೆಕ್ ಸಂ.	Denomination/ ಮೂಲ್ಯ ವರ್ಗ/ ಡಿನಾಮಿನೇಶನ್		Rupees/ ರೂಪಯೆ/ ರೂಪಾಯಿಗಳು
			2000x		
			500x		
			200x		
			100x		
			50x		
			20x		
			10x		
			5x		
Rupees (in words)/ ರೂಪಯೆ (ಶಬ್ದೊ ಮೆ)/ ರೂಪಾಯಿಗಳು (ಪದಗಳಲ್ಲಿ) _____			Others ಅನ್ಯ ಇತರೆ		
			Total Rupees/ ಕುಲ ರಾಶಿ: / ಒಟ್ಟು ರೂಪಾಯಿಗಳು		

Cash Details/ नकद विवरण/ ನಗದು ವಿವರಗಳು

Depositor's Signature/ जमाकर्ता के हस्ताक्षर
/ ರೇವಣಿದಾರರ ಸಹಿ

Teller's Signature/ खजांची के हस्ताक्षर
/ ಟೆಲರ್ ಸಹಿ

*For cash deposits greater than Rs. 50,000/- mention PAN No.

*रु. 50,000/- से अधिक नकद जमा करने के लिए पैन नं. का उल्लेख करें

*ರೂ.50,000/- ಕ್ಕಿಂತ ಹೆಚ್ಚಿನ ನಗದು ರೇವಣಿಗೆಲಿಗೆ. ಪ್ಯಾನ್ ಸಂಖ್ಯೆಯನ್ನು ನಮೂದಿಸಿ.

CONDITIONS/ शर्तें/ ಷರತ್ತುಗಳು

1. Items deposited are subject to subsequent verification and scrutiny for any discrepancies which will be notified to the account holder. 2. This pay-in-slip is only a record of deposits over the counter and does not purport to be a credit advice. Credits will be reflected in the statement of account. 3. Items drawn on other bank/branches in the city will be sent for clearing as per clearing house rules/directives. 4. Items payable outside city of deposits will be sent for collection and proceeds credited on realization. Items which are purchased/discounted at the deposit holders request will be sent for collection for realization. If the payment of the item is not received, the Bank reserves the right to debit the depositor's account, the amount the item including any charges. Interest or out of pocket expenses on receipt of notice of dishonor and/or after a pre-determined period to be decided by the bank. 5. The bank acts only as the account holders collecting agent and assumes no responsibility for the realization of the items or the genuineness, validity and correctness of any signature and endorsement appearing thereon. Payment of items returned unpaid for any reason whatsoever will be charged back to the account irrespective of whether such items are returned to the account holder 6. PAN Number must be mentioned in the space provided for all Cash deposits greater than Rs. 50,000/- 7. For NRO Accounts : Please provide proof of eligibility of funds for cash/cheque being deposited in the NRO Account. 8. Collection of Foreign Currency Cheques/DD/Postal Order : These instruments are governed by clearing rules / of respective Payee country and they reserve the right to return the instruments anytime. On account of such returns, Bank reserves right to debit Depositors account even after crediting of proceeds (after realization) of such instrument, at prevailing exchange rate, charges and interest.

1. जमा कराई गई वस्तुएं पश्चातवर्ती सत्यापन एवं विसंगतियों की जाँच के अधीन हैं, जिसके बारे में खाताधारक को सूचित किया जाएगा। 2. यह पे-इन-स्लिप के केवल काउंटर पर जमा का अभिलेख है एवं जमा की सूचना का अभिप्राय नहीं है। जमा, खाते के विवरण में प्रदर्शित किये जाएंगे। 3. शहर के अन्य बैंकों/शाखाओं पर आहरित वस्तुओं को समाशोधन गृह के नियमों/निर्देशों के अनुसार समाशोधन हेतु भेज दिया जाएगा। 4. जमा के बाहर वाले शहर में देय वस्तुओं को, भुगतान हेतु भेजा जाएगा एवं प्राप्ति को वसूली के बाद जमा किया जाएगा। वे वस्तुएं जिन्हें जमा धारक के निवेदन पर खरीदा/भुनाया गया हो उसे वसूली के लिए भेजा जाएगा, एवं यदि वस्तु का भुगतान प्राप्त नहीं होता है, तो बैंक जमाकर्ता के खाते को किसी पूर्व निर्धारित अवधि के बाद/या अनावरण की सूचना मिलने पर, शुल्कों, ब्याज एवं खर्चों समेत वस्तु के मूल्य से आहरित करने का अधिकार सुरक्षित रखता है। 5. बैंक केवल खाताधारक के वसूलीकर्ता एजेंट की तरह काम करता है तथा वस्तुओं के नकदीकरण या उनकी वैधता, प्रमाणिकता, एवं हस्ताक्षरों और उन पर प्रतीत होने वाले परांकन की सत्यता की कोई जिम्मेदारी नहीं लेता है। किसी भी कारण से भुगतान के बिना लौटी वस्तुओं के लिए खाते पर शुल्क लगाया जाएगा भले ही ऐसी वस्तुएं खाताधारक को लौटा दी गयी हो। 6. रुपये 50,000/- से अधिक के नकद जमा करने के लिए दी गई जगह पर पी.ए.एन. क्रमांक लिखना अनिवार्य है। 7. एन.आर.ओ. खातों के लिए : कृपया खातों में जमा कराए जाने वाले नकद/चेक के लिए पूंजियों की योग्यता का साक्ष्य प्रदान करें। 8. **विदेश मुद्रा धनादेश / ड्राफ्ट / पोस्टल ऑर्डर (संग्रहण)** : ये लिखे (धनादेश / ड्राफ्ट / पोस्टल ऑर्डर), संबंधित अदाता देशों के क्लियरिंग नियमों द्वारा अधिशासित होते हैं और उनके पास किसी भी समय इन लिखतों के भुगतान को वापस लेने का अधिकार है। ऐसी स्थिति में, बैंक, ऐसे लिखतों की राशियों को जमा करने के बाद भी, जमाकर्ता के खाते से राशि को आहरण करने का अधिकार सुरक्षित रखता है और ये राशि मौजूदा विनियम दर शुल्क और ब्याज पर आहरण की जाएगी।

1. ಠೇವಣಿ ಮಾಡಿದ ಐಟಂಗಳು ನಂತರದ ಪರಿಶೀಲನೆ ಮತ್ತು ತನಿಖೆಗೆ ಒಳಪಟ್ಟಿರುತ್ತದೆ, ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಖಾತೆದಾರರಿಗೆ ಸೂಚಿಸಲಾಗುವುದು. 2. ಈ ಪೇ-ಇನ್-ಸ್ಲಿಪ್, ಕೌಂಟರ್‌ನಲ್ಲಿನ ಠೇವಣಿಗಳ ಒಂದು ದಾಖಲೆಯಾಗಿರುತ್ತದೆ ಹಾಗೂ ಇದು ಕ್ರೆಡಿಟ್ ಸಲಹೆ ಎಂದು ಪರಿಗಣಿಸಲಾಗುವುದಿಲ್ಲ. ಕ್ರೆಡಿಟ್‌ಗಳು ಖಾತೆಯ ಸ್ಟೇಟ್ಮೆಂಟ್‌ನಲ್ಲಿ ಪ್ರತಿಫಲಿಸುತ್ತದೆ. 3. ನಗರದ ಇತರ ಬ್ಯಾಂಕ್/ಶಾಖೆಗಳಲ್ಲಿ ದ್ರಾ ಮಾಡಿದ ಐಟಂಗಳನ್ನು ಕ್ಲಿಯರಿಂಗ್ ಹೌಸ್ ನಿಯಮಗಳು/ನಿರ್ದೇಶನಗಳ ಪ್ರಕಾರ ಕ್ಲಿಯರಿಂಗ್ ಮಾಡಲು ಕಳುಹಿಸಲಾಗುತ್ತದೆ. 4. ನಗರದ ಹೊರಗೆ ಪಾವತಿಸಬೇಕಾದ ಠೇವಣಿಗಳ ಐಟಂಗಳನ್ನು ಸಂಗ್ರಹಕ್ಕಾಗಿ ಕಳುಹಿಸಲಾಗುತ್ತದೆ ಹಾಗೂ ಅದರ ಪಾವತಿಯು ಸ್ವೀಕೃತವಾದ ಮೇಲೆ ಆದಾಯವನ್ನು ಜಮಾ ಮಾಡಲಾಗುತ್ತದೆ. ಠೇವಣಿದಾರರ ಕೋರಿಕೆಯ ಮೇರೆಗೆ ಖರೀದಿಸಿದ/ರಿಯಾಯಿತಿ ಪಡೆದ ಐಟಂಗಳನ್ನು ಪಾವತಿ ಸ್ವೀಕರಣಗಾಗಿ ಸಂಗ್ರಹಿಸಲು ಕಳುಹಿಸಲಾಗುತ್ತದೆ. ಐಟಂ ಬಗ್ಗೆ ಪಾವತಿಯನ್ನು ಸ್ವೀಕರಿಸದಿದ್ದಲ್ಲಿ, ಠೇವಣಿದಾರರ ಖಾತೆಯನ್ನು ಡೆಬಿಟ್ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ, ಯಾವುದೇ ಶುಲ್ಕಗಳು ಸೇರಿದಂತೆ ಐಟಂ ಮೊತ್ತ. ಪಾವತಿಯಾಗದ ಸೂಚನೆಯ ಸ್ವೀಕೃತಿಯ ಮೇಲಿನ ಬಡ್ತಿ ಅಥವಾ ಪಾರ್ಟ್ ವೆಚ್ಚಗಳು ಮತ್ತು/ಅಥವಾ ಫೂರ್ನಿಷರ್‌ರಿಗೆ ಅವಧಿಯ ನಂತರ ಆ ಮೊತ್ತವನ್ನು ಬ್ಯಾಂಕ್ ನಿರ್ಧರಿಸುತ್ತದೆ. 5. ಬ್ಯಾಂಕ್, ಖಾತೆದಾರರ ಪರವಾಗಿ ಸಂಗ್ರಹಿಸುವ ಏಜೆಂಟ್ ಆಗಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ ಹಾಗೂ ಐಟಂಗಳ ಪಾವತಿಗಾಗಲೀ ಅಥವಾ ಅದರಲ್ಲಿ ಕಂಡುಬರುವ ಯಾವುದೇ ಸಹಿ ಮತ್ತು ಅನುಮೋದನೆಯ ನೈಜತೆ, ಸಿಂಧುತ್ವ ಮತ್ತು ಸರಿಯಾಗಿರುವುದಕ್ಕೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕಾಗಿ ಪಾವತಿಸದೆ ಹಿಂದಿರುಗಿದ ಐಟಂಗಳ ಪಾವತಿಯನ್ನು ಖಾತೆದಾರರಿಗೆ ಹಿಂತಿರುಗಿಸಲಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಲೆಕ್ಕಿಸದೆ ಖಾತೆಗೆ ಶುಲ್ಕವನ್ನು ಹಾಕಲಾಗುತ್ತದೆ. 6. ರೂ.50,000/- ಕ್ಕಿಂತ ಹೆಚ್ಚಿನ ಎಲ್ಲಾ ನಗದು ಠೇವಣಿಗಳಿಗೆ ಪ್ಯಾನ್ ಸಂಖ್ಯೆಗಾಗಿ ಒದಗಿಸಿರುವ ಜಾಗದಲ್ಲಿ ಅದನ್ನು ನಮೂದಿಸಬೇಕು. 7. ಎನ್‌ಆರ್‌ಒ ಖಾತೆಗಳಿಗೆ: ದಯವಿಟ್ಟು ಎನ್‌ಆರ್‌ಒ ಖಾತೆಯಲ್ಲಿ ಠೇವಣಿ ಮಾಡಲಾಗುತ್ತಿರುವ ನಗದು/ಚೆಕ್‌ಗಾಗಿ ಹಣದ ಅರ್ಹತೆಯ ಪುರಾವೆಯನ್ನು ಒದಗಿಸಿ. 8. ವಿದೇಶಿ ಕರೆನ್ಸಿ ಚೆಕ್‌ಗಳು/ಡಿಡಿ/ಫೋರ್ನ್‌ಲರ್ ಆರ್ಡರ್‌ಗಳ ಸಂಗ್ರಹಣೆ: ಈ ಸಾಧನಗಳು/ಅಯಾ ಪಾವತಿದಾರರ ದೇಶದ ನಿಯಮಗಳ ಕ್ಲಿಯರಿಂಗ್ ನಿಯಮಗಳಿಗಿಂತ ನಿಯಂತ್ರಿಸಲ್ಪಡುತ್ತವೆ ಹಾಗೂ ಯಾವುದೇ ಸಮಯದಲ್ಲಿ ಸಾಧನಗಳನ್ನು ಹಿಂದಿರುಗಿಸುವ ಹಕ್ಕನ್ನು ಅವು ಕಾಯ್ದಿರಿಸುತ್ತವೆ. ಅಂತಹ ಆದಾಯಗಳ ಖಾತೆಯಲ್ಲಿ, ಚಾಲ್ತಿಯಲ್ಲಿರುವ ವಿನಿಮಯ ದರ, ಶುಲ್ಕಗಳು ಮತ್ತು ಬಡ್ಡಿಯಲ್ಲಿ ಅಂತಹ ಸಾಧನದ ಆದಾಯವನ್ನು (ಪಾವತಿ ಸ್ವೀಕಾರವಾದ ನಂತರ) ಕ್ರೆಡಿಟ್ ಮಾಡಿದ ನಂತರವೂ ಠೇವಣಿದಾರರ ಖಾತೆಯನ್ನು ಡೆಬಿಟ್ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿರುತ್ತದೆ.

Instruction :/ **निर्देश / ತಿಳುವಳಿಕೆ**

1. Please Quote your Account Number/Credit Card Number on reverse of the cheque. 2. Please use separate slips for cash/transfer cheques/local cheques and outstation cheques. 3. Please ensure that name mentioned on the cheques matches with the account title maintained with us

1. कृपया चेक के पीछे अपना खाता क्रमांक लिखें। 2. कृपया नकद / स्थानांतरण चेकों / स्थानीय चेकों एवं बाहरी चेकों के लिए अलग-अलग पर्चीयों का प्रयोग करें। 3. कृपया सुनिश्चित कर लें कि चेक पर लिखा नाम हमारे पास खोले गए खाते से मेल खाता हो।

1. ದಯವಿಟ್ಟು ಚೆಕ್‌ನ ಹಿಮ್ಮುಖದಲ್ಲಿ ನಿಮ್ಮ ಖಾತೆ ಸಂಖ್ಯೆ/ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಉಲ್ಲೇಖಿಸಿ. 2. ನಗದು/ವರ್ಗಾವಣೆ ಚೆಕ್‌ಗಳು/ಸ್ಥಳೀಯ ಚೆಕ್‌ಗಳು ಮತ್ತು ಹೊರ ಸ್ಥಳದ ಚೆಕ್‌ಗಳಿಗಾಗಿ ದಯವಿಟ್ಟು ಪ್ರತ್ಯೇಕ ಪರ್ಚೆಗಳನ್ನು ಬಳಸಿ. 3. ಚೆಕ್‌ಗಳಲ್ಲಿ ನಮೂದಿಸಲಾದ ಹೆಸರು ನಮ್ಮೊಂದಿಗೆ ನಿರ್ವಹಿಸಲಾದ ಖಾತೆಯ ಶೀರ್ಷಿಕೆಯೊಂದಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ

Purpose : _____ I confirm that the cash deposits is not towards payment for job offers, claiming lottery winnings / awards / gift / inheritance

Signature of Depositor : _____ Name of Depositor : _____ Relationship with A/c Holder : _____ Contact No. _____

उद्देश्य _____ मैं पुष्टि करता हूं कि यह नकद जमा नौकरी के प्रस्तावों के लिए और, लॉटरी की जीत / पुरस्कार / उपहार / विरासत पर दावा करने के लिए भुगतान नहीं है।

जमाकर्ता के हस्ताक्षर: _____ जमाकर्ता का नाम : _____ खाताधारक के साथ संबंध: _____ संपर्क नंबर _____

ಉದ್ದೇಶ _____ ಲಾಟರಿ ಗೆಲುವುಗಳು/ಪ್ರಶಸ್ತಿಗಳು/ಉಡುಗೊರೆಗಳು/ಅನುವಂಶಿಕತೆಯನ್ನು ಕ್ಲೈಮ್ ಮಾಡುವ ಮೂಲಕ ನಗದು ಠೇವಣಿಗಳು ಉದ್ಯೋಗ

ಆಫರ್‌ಗಳಿಗಾಗಿ ಅಲ್ಲ ಎಂದು ನಾನು ದೃಢೀಕರಿಸುತ್ತೇನೆ

ಠೇವಣಿದಾರರ ಸಹಿ: _____ ಠೇವಣಿದಾರರ ಹೆಸರು: _____ ಖಾತೆದಾರನ ಜೊತೆಗಿನ ಸಂಬಂಧ: _____ ಸಂಪರ್ಕ ಸಂಖ್ಯೆ _____